

ದಿನಾಂಕ: 06-08-2025 ರಂದು ಸಾಕ್ಷಿದಾರರನ್ನು ಪುನಃ ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ಆರೋಪಿ ಪರ ಶ್ರೀ ಸಿ.ಎಸ್.ಎಂ.ಪಿ ವಕೀಲರಿಂದ:

ನಾನು D.Pharm, B.com LLB ಓದಿದ್ದೇನೆ. ನಾನು Finance ಸಂಸ್ಥೆ ನಡೆಸುತ್ತೇನೆ ಎಂದರೆ ಸರಿ. ಸದರಿ Finance ನಿಂದ ಸಾಲ ಪಡೆದ ಸಾಲಗಾರರು ಪ್ರತಿ ತಿಂಗಳು ಕಂತಿನಲ್ಲಿ ಮರುಪಾವತಿ ಮಾಡುತ್ತಾರೆ. ನಾನು ಚೀಟಿ ವ್ಯವಹಾರ ಸಹ ಮಾಡುತ್ತೇನೆ ಎಂದರೆ ಸರಿಯಲ್ಲ. ನನಗೆ 15 ವರ್ಷಗಳಿಂದ ಆರೋಪಿತನ ಪರಿಚಯ ಇದೆ. ನನ್ನಿಂದ ಸಾಲ ಪಡೆದು ಕೊಳ್ಳುವ ದಿನಗಳಲ್ಲಿ ಆರೋಪಿ ಸ್ವಂತ ವೈನ್ ಶಾಪ್ ನಡೆಸುತ್ತಿದ್ದರು. ಸಾಲ ನೀಡುವಾಗ ನಾನು ಆರೋಪಿಯಿಂದ ಖಾಲಿ ಚೆಕ್ ಪಡೆದುಕೊಂಡಿದ್ದೆನು ಎಂದರೆ ಸರಿಯಲ್ಲ. ನಾನು ಆರೋಪಿಗೆ ಒಂದು ಸಲ ಮಾತ್ರ ಸಾಲ ನೀಡಿರುತ್ತೇನೆ. ದಿನಾಂಕ 11.07.2019 ರಂದು ಸದರಿ ಸಾಲ ನೀಡಿದ್ದು, ಅದಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲು ಮಾಡಿದ್ದೇನೆ. ಸಾಕ್ಷಿಗೆ ಈಗ ಒಂದು ದಾಖಲೆಯ ಜೆರಾಕ್ಸ್ ಪ್ರತಿಯನ್ನು ತೋರಿಸಿ ಅದರಲ್ಲಿ ಆರೋಪಿಯಿಂದ ಪ್ರತಿ ದಿನ ರೂ.2000/- ದಂತೆ ಒಟ್ಟು ರೂ.56,000/- ಹಣ ಪಡೆದುಕೊಂಡ ಬಗ್ಗೆ ಬರೆದಿರುವುದು ನಿಮ್ಮ ಕೈಬರಹದಲ್ಲಿ ಇರುತ್ತದೆ ಎಂದರೆ ಸಾಕ್ಷಿಯು ಅದು ನನ್ನ ಕೈ ಬರಹ ಅಲ್ಲ ಎಂದು ನುಡಿಯುತ್ತಾರೆ.

2. ಸಾಕ್ಷಿಗೆ ನಿಪಿ-5 ರಲ್ಲಿನ ತಿಳುವಳಿಕೆ ಪತ್ರವನ್ನು ತೋರಿಸಿ ಅದರ ಕೊನೆಯ ಖಂಡಿಕೆಯ ಮೊದಲ ಸಾಲಿನಲ್ಲಿ "You are very irregular in re-payment" ಎಂದು ನಮೂದಿಸಲಾಗಿದೆ ಎಂದರೆ ಸಾಕ್ಷಿಯು ಸರಿ ಎಂದು ನುಡಿಯುತ್ತಾರೆ. ಆರೋಪಿ 06 ತಿಂಗಳ ಅವಧಿಗೆ ಸಾಲ ಪಡೆದುಕೊಂಡಿದ್ದರು. ಆರೋಪಿ ಸಾಲ ಪಡೆದುಕೊಂಡಾಗ ನನಗೆ ನಿಪಿ-7ರ ಕೈಗಡ ಕರಾರು ಪತ್ರ ಬರೆದುಕೊಟ್ಟಿರುತ್ತಾರೆ. ಆರೋಪಿ ಸಾಲ ಪಡೆದುಕೊಂಡ ನಂತರ ಈ ಮೇಲೆ ತೋರಿಸಿದ ಜೆರಾಕ್ಸ್ ದಾಖ್ಲೆಯಲ್ಲಿ ಇರುವಂತೆ ನನಗೆ ಪ್ರತಿ ದಿನ ರೂ.2000/- ಹಣ ಮರುಪಾವತಿ ಮಾಡಿರುತ್ತಾರೆ ಎಂದರೆ ಸರಿಯಲ್ಲ. ಸಾಲದ 06 ತಿಂಗಳ ಅವಧಿ ಮುಗಿದ ನಂತರ ನಾನು ಆರೋಪಿಯನ್ನು ಮರುಪಾವತಿ ಮಾಡುವಂತೆ ಮೌಖಿಕವಾಗಿ ಕೇಳಿದ್ದೆನು, ಆದರೆ ಲಿಖಿತ ನೋಟೀಸ್ ನೀಡಿರಲಿಲ್ಲ.

3. ಸಾಕ್ಷಿಗೆ ನಿಪಿ-1 ರ ಚೆಕ್‌ನ್ನು ತೋರಿಸಿ ಅದರಲ್ಲಿ ಮೊತ್ತ, ನಿವ್ವು ಹೆಸರು ಹಾಗೂ ದಿನಾಂಕವನ್ನು ನಿವೇ ಬರೆದುಕೊಂಡಿದ್ದೀರಿ ಎಂದರೆ ಸಾಕ್ಷಿಯು ಇಲ್ಲ ಎಂದು ನುಡಿಯುತ್ತಾರೆ. ಆರೋಪಿ ನನಗೆ ದಿ: 13.02.2024 ರಂದು ನಿಪಿ-1ರ ಚೆಕ್‌ನ್ನು ಕೊಟ್ಟಿರುತ್ತಾರೆ. ನಿಪಿ-1 ರ ಚೆಕ್‌ನಲ್ಲಿನ ವಿವರಗಳನ್ನು ಆರೋಪಿ ಬರೆದಿಲ್ಲ ಎಂದರೆ ಸಾಕ್ಷಿಯು ಅವರೇ ಬರೆದು ತಂದು ಕೊಟ್ಟಿದ್ದಾರೆ ಎಂದು ನುಡಿಯುತ್ತಾರೆ. ನಿಪಿ-7ರ ಕರಾರು ಪತ್ರ ಮಾಡಿಕೊಳ್ಳುವಾಗ ಆರೋಪಿಯಿಂದ ನಿಪಿ-1 ರ ಖಾಲಿ ಚೆಕ್‌ನ್ನು ಪಡೆದುಕೊಂಡು ನಂತರ ಆತನಿಂದ ಪ್ರತಿದಿನ ಕಂತುಗಳನ್ನು ಪಡೆದುಕೊಂಡು ಈಗ ಸುಳ್ಳು ಪ್ರಕರಣ ದಾಖಲಿಸಿದ್ದೇನೆ ಎಂದರೆ ಸರಿಯಲ್ಲ.

4. ಮ: 12.00 ಗಂಟೆ ಸುಮಾರಿಗೆ ನಿಪಿ-7 ರ ಕರಾರು ಪತ್ರ ನೋಟರಿ ಮಾಡಿಕೊಳ್ಳಲು ನ್ಯಾಯಾಲಯಕ್ಕೆ ಬಂದಿದ್ದೆವು. ಸುಮಾರು ಒಂದು ಗಂಟೆ ಕಾಲ ನ್ಯಾಯಾಲಯದ ಆವರಣದಲ್ಲಿ ಇದ್ದೆವು. ದಿನಾಂಕ 11.07.2019 ರಂದು ಮ: 12.00 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಬಂದು ನಿಪಿ-7 ರ ಕರಾರು ಪತ್ರ ಮಾಡಿಕೊಂಡಿದ್ದೇವೆ ಎಂದು ಸುಳ್ಳು ಸಾಕ್ಷ ನುಡಿಯುತ್ತಿದ್ದೇನೆಂದರೆ ಸರಿಯಲ್ಲ. ಆರೋಪಿಯ ಖಾಲಿ ಚೆಕ್‌ನ್ನು ದುರುಪಯೋಗ ಪಡಿಸಿಕೊಂಡು ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದೇನೆ ಎಂದರೆ ಸರಿಯಲ್ಲ. ಆರೋಪಿ ಪಡೆದ ಸಂಪೂರ್ಣ 2 ಲಕ್ಷ ಸಾಲವನ್ನು ನನಗೆ ಪ್ರತಿ ದಿನ ರೂ.2000/- ದಂತೆ ಮರುಪಾವತಿ ಮಾಡಿದ್ದಾರೆ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇಲ್ಲ.

(ಸಾಕ್ಷಿ ಹೇಳಿಕೆಯನ್ನು ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತ ಲೇಖನದಂತೆ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲಾಯಿತು.)

ಓ. ಹೇ. ಕೇ. ಸರಿ ಇದೆ.

ಸಿವಿಲ್ ಮತ್ತು ಜೆ.ಎಂ.ಎಫ್.ಸಿ
ನ್ಯಾಯಾಧೀಶರು ಯಾದಗಿರಿ